

ಗೋವಿಂದ ನಮೋ ಗೋವಿಂದ ನಮೋ

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 231.
2. **Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 52.
3. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 371.
4. **Note:** Lyrics given without highlights are as per Ref. 1 and the lyrics given in **green highlights** are as per Ref. 2. Wordings in Ref. 3 are same as in Ref. 1.
5. **Note:** Singer has followed lyrics as in Ref. 2 **(in green highlights)**.

ರಾಗ: ಆನಂದ ಭೈರವಿ ತಾಳ: ತ್ರಿಪುಟಿ

ಗೋವಿಂದಾ ನಮೋ ಗೋವಿಂದಾ ನಮೋ
ಗೋವಿಂದಾ ನಾರಾಯಣ
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೈ || ಪ ||

ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ || 1 ||

ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ಯಾಗ
ಅರ್ಥ ಪುತ್ರರು ಕಾಯ್ದರೆ || 2 ||

ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು

ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು || 3 ||

ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜ್ವಳು
ಜಾಣೆ ಕರೆದರು ಬಾರಳು || 4 ||

ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕೆಮನೋರು ಬಂದು ಎಳೆವಾಗ
ನೆಂಟರಿಷ್ಟರು ಬಾರರು || 5 ||

ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡೆದೆಳೆದು ಯಮನವರು ಒಯ್ಯಾಗೆ
ಎಡವಿ ಬಿದ್ದಿತು ನಾಲಿಗೆ || 6 ||

ದಿಟ್ಟತನದಿ ಪಟ್ಟನಾಳಿದ
ವೃಷ್ಟಿ ನಂದನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿರಲೇಶನ ಪಾದವ || 7 ||

Note: Below mentioned lyrics in green highlights are as per Ref. 2 above.

ರಾಗ: ಆನಂದ ಭೈರವಿ ತಾಳ: ತ್ರಿವಿಡೆ
ಗೋವಿಂದಾ ನಮೋ ಗೋವಿಂದಾ ನಮೋ
ಗೋವಿಂದಾ ನಾರಾಯಣ
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೊ || ಪ ||

ಅರ್ಥವಾರಿಗೆ ಪುತ್ರರಾರಿಗೆ
ಮಿತ್ರ ಬಾಂಧವರಾರಿಗೆ
ಕರ್ತು ಯಮನವರೆಳೆದು ಒಯ್ಯಲು
ಅರ್ಥ ಪುತ್ರರು ಕಾಯ್ವರೆ || ೧ ||

ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವ || ೨ ||

ಒಡವೆಯಾಸೆಗೆ ಒಡಲ ಕಿಚ್ಚಿಗೆ
ಮಡದಿ ಬೆನ್ನಲಿ ಬಾಹಳು
ಬಿಡದೆ ಯಮನವರೆಳೆದು ಒಯ್ಯಲು
ಎಡವಿ ಬಿದ್ದಿತು ನಾಲಗೆ || ೩ ||

ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜುವಳು
ಜಾಣೆ ಕರೆದರೆ ಬಾರಳು || ೪ ||

ತಂದು ಬಂದರೆ ತನ್ನ ಪುರುಷಗೆ
ಬನ್ನಿ ಬಳಲಿದಿರೆಂಬಳು
ಒಂದು ದಿನದಲಿ ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು || ೫ ||

ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿಯೆ ಕಾಯ್ವರು
ಕಂಟಕರು ಯಮಾನವರು ಎಳೆವಾಗ
ನೆಂಟರಿಷ್ಟರು ಬಾರರು || ೬ ||

ದಿಟ್ಟತನದಲಿ ಪಟ್ಟವಾಳಿದ
ಮೆಟ್ಟಿ ದಿತಿಜರ ಸೀಳಿದ

ಮುಟ್ಟಿ ಭಜಿಸಿರೊ ಶ್ರೀ ಪುರಂದರ
ವಿಠಲೇಶನ ಚರಣವ || ೭ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಕರ್ತು = ಶೂರರಾದ

ಕಂಚು ಕನ್ನಡಿ = ಕಂಚಿನ ಕನ್ನಡಿ (ಈ ತೆರದ ಕಂಚಿನ ಕನ್ನಡಿ ಕೆಲವು ಗುಡಿಗಳಲ್ಲಿ ಮತ್ತು ಹಳೆ ಮನೆತನಗಳಲ್ಲಿ ಉಳಿದುಕೊಂಡಿದೆ)

ಸಂಚಿತಾರ್ಥ = ಕೂಡಿಟ್ಟ

ಪುರುಷ = ಗಂಡ

ದಿತಿಜ = ದೈತ್ಯ

Classification: Keerthane

Ankita: sri purandara vittala

Location: NA

Category: artha bhava, virakti, vyragya

Sub-Category: govinda, Narayana, mancha, patni, putra, rokka, kannadi, dharma, bandhu, pati, dina, handi, nayi, prana, bhaya, yama, abharana, asura, bhajane, vairagya,

Pravachana: NA

Explanation: NA